

ಯೇಸುವಿನ ಪ್ರತಾದನೆ ಮತ್ತು ಶಿಷ್ಯರ ಪ್ರಶ್ನೆಗಳು

(24:1-3)

ಮತ್ತೊಯ 23ನೇ ಅಧ್ಯಾಯದಲ್ಲಿ ಯೇಸುವನನ್ನು ಶಾಸ್ತ್ರಿಗಳ ಮತ್ತು ಫಲಿನಾಯರ ಮೇಲೆ ಅವರ ಕಡವತನ ಮತ್ತು ಆತನನ್ನು ತಿರಣ್ಣಾರ ಮಾಡಿದಕಾಗಿ ನಾರ್ವಜಿನಿಕವಾಗಿ ವಿಶ್ವಾಸಿಗಳನ್ನು ತ್ರಿಕಟನುವವನನಾಗಿ ಜಿತಿಸಲಾಗಿದೆ. ಅಧ್ಯಾಯದ ಮುಕ್ತಾಯದ ಸಂದರ್ಭದಲ್ಲಿ ಆತನು, “ಈ ಎಲ್ಲಾ ನಂಗತಿಗಳ ಈ ನಂತತಿಯವರ ಮೇಲೆ ಬರುವದೆಂದು” ಹೇಳುತ್ತಾನೆ (23:36) ಮತ್ತು “ಅವರ ಆಲಯ ಬಿಲದಾಗಿ ಇಟ್ಟಿದೆ!” (23:38). ಈ ಪ್ರವಾ ಧನೆಯು 24 ಮತ್ತು 25ನೇ 25ನೇ ಅಧ್ಯಾಯದಲ್ಲಿರುವ ಕರ್ತನ ವೈಯಕ್ತಿಕ ಪ್ರವಚನಕ್ಕೆ ಮಾರ್ಗಮಾಡಿಕೊಣ್ಟು, ಅಲ್ಲ ಆತನು ಯೆರೂಸಲೇಖಿನ ನಾಶನ ಮತ್ತು ಆತನ ಎರಡನೇ ಬರೋಣ ಮತ್ತು ಕೊನೆಯ ದಿನಗಳನ್ನು ವಿವರವಾಗಿ ತಿಜನುತ್ತಾನೆ. ಈ ಅಧ್ಯಾಯದಿಂದಿಂದ ಇಂದ ನಂತರ ಅನೇಕಾವತೀರ್ಥ “ಎಳ್ಳಿಮುರಗಳ ಗುಡ್ಡದ ಪ್ರವಚನಗಳು” ಎಂದು ಉಲ್ಲೇಖನಲ್ಪಡುತ್ತವೆ. ಯಾಕೆಂದರೆ ಇದನ್ನು ಆತನು ಎಳ್ಳಿ ಮರಗಳ ಗುಡ್ಡದ ಮೇಲೆ ನೀಡಿದನು. ಈ ಪ್ರವಚನವು ಸಿಜವಾಗಿಯೂ ಶಿಷ್ಯರ ಪ್ರಶ್ನೆಗಳಿಗೆ ಉತ್ತರವಾಗಿತ್ತು; ಇದು ಹೊನ್ನೆ ಒಡಂಬಿಕೆಯಲ್ಲಿ ಯೇಸು ನೀಡಿದ ಅರ್ಥಾತ್ ಸುದೀರ್ಘವಾದ ಉತ್ತರವಾಗಿದೆ.

ಈ ಅಧ್ಯಾಯವು ಇದರ ಅಧ್ಯೈನಿಕಿತೆಯ ಕುಲತು ನಂಬಾಲುಗಳನ್ನು ಹೊಂದಿದೆ. ಒಂದು ಸಮಸ್ಯೆ ಎಂದರೆ ಯೇಸು ಪ್ರತಿಯೊಂದು ಪ್ರಶ್ನೆಗೆ ಪ್ರತ್ಯೇಕವಾಗಿ ಉತ್ತರಿಸಲಾಗ್ಲಿ; ಆತನು ಯೆರೂಸಲೇಖಿನ ನಾಶನದಿಂದ ಆತನ ಎರಡನೇಯ ಬರೋಣ ಮತ್ತು ಕೊನೆಯ ದಿನಗಳು ಅವುಗಳ ಕುಲತು ಒಂದರ ನಂತರ ಒಂದನ್ನು ಮಾಡಿದನು. ಈ ನಂಗತಿ ಅಧ್ಯಾಯಕ್ಕೆ ರೂಪರೇಣಿ ನೀಡುವದನ್ನು ಮತ್ತು ತಿಜಿಯಕೊಳ್ಳುವದನ್ನು ಬಹಕಣ್ಣ ಕಲಣವಾಗಿ ಮಾಡುತ್ತದೆ. ಇನ್ನೊಂದು ನಂಬಾಲು ವಿನೆಂದರೆ ಆತನ ಪ್ರವಚನವು ದರ್ಶನ ಮತ್ತು ನಾಮ್ಯದ ಭಾಷೆಯನ್ನು ಒಳಗೊಂಡಿದೆ. ಆದುದಲಿಂದ, ಯಾವುದು ಸಿಜವಾದದ್ದು, ಅಲಂಕಾರಕವಾದದ್ದು ಅಥವಾ ವಿವರಸಲ್ಪಣ್ಣಿದೆ ಎಂಬುದನ್ನು ಓದುಗನು ಗುರುತಿಸಬೇಕು. ಇದರೊಣಿಗೆ, ಅಧ್ಯಾಯವು ಪ್ರವಾದನೆಯ ಪೂರ್ವಭಾಯೆಯನ್ನು ಒಳಗೊಂಡಿದೆ. ಯೆರೂಸಲೇಖಿನ ನಾಶನವು ಕ್ರಿ.ಶ. 70ರಲ್ಲಿ ನಂಭಬಿಸಿದರೂ ಮತ್ತು ಕಿಂತ್ನನು ಎರಡನೇಯ ಬರೋಣವು ನಂಭಬಿಸಿತ್ತಿದ್ದರೂ (ಎರಡು ನಾಬಿರ ದಂಬಗಳ ಕೆಳಿದು ಹೋಗಿವೆ), ಯೇಸು ಅವುಗಳ ಕುಲತಾಗಿ ಅವರಿಂದ ಅರ್ಥಾತ್ ನಂಭಬಿಸದಲ್ಲಿ ನಂಭಬಿಸಿತ್ತಿದೆ ಎಂಬಂತೆ ಚಾರೆನಾಡಿದನು (24:29). ಪ್ರವಾದನೆಯ ಪೂರ್ವಭಾಯೆಯನ್ನು ಒಬ್ಬ ಮನುಷ್ಯನು ದೂರದಿಂದ ಎರಡು ಬೆಣ್ಣಗಳನ್ನು ಬೀಳಿಸುವದಕ್ಕೆ ಹೊಣೆಕೆಯಾಗಿದೆ: ಅವು ಬಹಕ ಹತ್ತಿರವಾಗಿವೆ ಎಂದು ತೋಳಿಬಂದರೂ ಸ್ವೇಚ್ಛಾತೆಯಲ್ಲ ಅವು ಮೈಲುಗಳಷ್ಟು ಅಂತರದಲ್ಲಿರುತ್ತವೆ.

ಅಧ್ಯಾಯವು ದೇವಾಲಯದ ನಾಶನದ ಕುಲತು ಯೇಸುವಿನ ಪ್ರವಾದನದೊಂದಿಗೆ ಛುರಂಭವಾಗುತ್ತದೆ (24:1, 2). ಇದರ ಹಿಂದೆಯೇ ಆ ನಂಗತಿಯ ಮತ್ತು ಎರಡನೇಯ ಬರೋಣದ ಕುಲತು ಶಿಷ್ಯರ ಪ್ರಶ್ನೆ ಬರುತ್ತದೆ (24:3). ಉಂದ ಅಧ್ಯಾಯವು (24:4-51) ಅವರ ಪ್ರಶ್ನೆಗೆ ಕರ್ತನ ಪ್ರತಿಶ್ಲಿಷ್ಟಿಯನ್ನು ಒಳಗೊಂಡಿರುತ್ತದೆ.

ಯೆರಾನಲೇಮಿನ ನಾಶನ ಕ್ರಿತು ಪ್ರಾಣ (24:1, 2)

‘ಅ ಮೇಲೆ ಯೀಂನು ದೇವಾಲಯದಿಂದ ಹೊರಟು ಹೊಳಗೆತ್ತಿರಲು ಅತನ ಶಿಕ್ಷ್ಯರು ಅತನಿಗೆ ದೇವಾಲಯದ ಕಟ್ಟಣಗಳನ್ನು ತೋಲಿಸುವದಕ್ಕೆ ಹತ್ತರಕ್ಕೆ ಬಂದರು. ²ಆಗ ಅತನು - ಇವುಗಳನ್ನೆಲ್ಲಾ ನೊಳಿತ್ತಿರಲ್ಪಾವು. ಇಲ್ಲ ತಲ್ಲಿನ ಮೇಲೆ ಕಲ್ಲು ಉಳಿಯವಿಲ್ಲ, ಎಲ್ಲಾ ಕೆಡವಲ್ಲಿಡುವದು ಎಂದು ನಿಮಗೆ ನಕ್ಷೆವಾಗಿ ಹೇಳಿಕ್ಕೇನೆ ಅಂದನು.

ವರ್ಣನೆ 1. ಯೀಂನು 21:23ರಿಂದ ಮುಂದೆ ದೇವಾಲಯದ ನಂತಿರಣದಲ್ಲಿ ಬೇಕೆಂದಿನ್ನುತ್ತಾನೆ. ಈ ಎಲ್ಲಾ ನಂತರಿಗಳ ನಂತರ ತನ್ನ ಮರಣ ಶೂರ್ವದಲ್ಲಿ ಹೊನೆಯವಾಗಿ ಅತನು ದೇವಾಲಯವನ್ನು ಜಟ್ಟು ಬಂದನು. ಶಿಕ್ಷ್ಯರು ದೇವಾಲಯದ ಮೇಲೆ ಅನ್ತಿಯನ್ನು ಹೊಂದಿದ್ದರು ಮತ್ತು - ಆ ದಿನಗಳಲ್ಲಿ ಅನೇಕ ಯೆಹೂದ್ಯರಂತೆ - ಅವರು ಸಹ ಅದು ಎಂದಿಗೂ ನಾಶವಾಗುವದಿಲ್ಲ ಎಂದು ನಂಜಿದ್ದರು.¹

ಯೀಂನಿಂದ ನಮಯ ದಲ್ಲಿ ದೇವಾಲಯ ನಿಜವಾಗಿಯಾಗ ಅದೇ ಸ್ಥಳದಲ್ಲಿ ವೌಯಾಂಬಿಷ್ಟುದ ಮೇಲೆ ಮೂರನೆಯ ಬಾಲಿಗೆ ಅತನ ಜೀವಿತದಲ್ಲಿ ಅಂತಿಮ ಬಾಲಿಗೆ ಕಟ್ಟಲ್ಪಟ್ಟ ದೇವಾಲಯ ವಾಗಿತ್ತು. ಇದು ಒಂದು ಕಾಲದಲ್ಲಿ ಯೆಬಾಸಿಯರ ಹಟ್ಟಣವಾಗಿತ್ತು. ಇಲ್ಲ ಅಭಿಹಾಮನು “ನಾಲೇಂಬಿನ ಅರನನಾದ” ಮತ್ತು “ನರವಶಕ್ತನಾದ ದೇವರ ಮಹಾಯಾజಕನು” ಆದ ಮೇಲ್ಪುಜಿಂದೇಕನನ್ನು ನಂತಹಿಸಿದನು (ಆದಿಕಾಂಡ 14:18-20; ಇತ್ಯಾಯ 7:1), ಮತ್ತು ಇದು ಅಭಿಹಾಮನು ಇನಾಕನನ್ನು ಅಹಿತನಲ್ಲ ಹೊಂದ ಸ್ಥಳವಾಗಿತ್ತು ಎಂಬ ಅಜ್ಞಾನಯಿವಿದೆ (ಆದಿಕಾಂಡ 22:2). ಇದೇ ಹಟ್ಟಣದಲ್ಲಿ, ಅನೇಕ ವರ್ಣಗಳ ನಂತರ, ದಾಖಿಲದನು ಯೆಬಾಸಿಯನಾದ ಅರ್ಥವನಿಂದ ತಣವನ್ನು ತೊಂಡುತೊಂಡನು ಅಲ್ಲ ಯಜ್ಞವೇದಿಯನ್ನು ತಣ್ಣಿಸಿದನು (2 ನಮುವೇಲ 24:16-25).

ದಾಖಿಲದನು ದೇವರಿಗೆ ಶಾಶ್ವತವಾದ ಮನಯನ್ನು ಕಟ್ಟುವ ನಿಲಾಙ್ಕೆಯನ್ನು ಹೊಂದಿದ್ದನು, ಅದರೆ ದೇವರು ಇದನ್ನು ಮಾಡುವದಕ್ಕೆ ಅತನನ್ನು ನಿಷೇಧಿಸಿದ್ದನು (2 ನಮುವೇಲ 7:1-14; 1 ಅರನುಗಳ 5:3). ದಾಖಿಲದನು ನಲಕರಣಿಗಳನ್ನು, ತಣವನ್ನು, ಕಟ್ಟುವದಕ್ಕೆ ಕೆಲಸಗಾರರನ್ನು ನಂಗ್ರಹಿಸಿದನು (1 ಶೂರ್ವಕಾಲವೃತ್ತಾಂತ 22:2-16), ಹೊಡಲನೆಯ ದೇವಾಲಯವು ಸೊಲೊಮೋನನ ಮಾರ್ಗದರ್ಶನ ಮತ್ತು ಮೇಲ್ಪುಜಾರಣೆಯಲ್ಲಿ ಕಟ್ಟಲ್ಪಟ್ಟತು (1 ಅರನುಗಳ 6-8) ಇದಲಂದಾಗಿ ಅದನ್ನು ಸೊಲೊಮೋನನ ದೇವಾಲಯವೇಂದು ಕರೆಯಲಾಯಿತು. ಈ ದೇವಾಲಯವು ತೀ.ಪ್ರೋ. 966ರಲ್ಲ ಶೂರಂಭವಾಯಿತು ಮತ್ತು ತೀ.ಪ್ರೋ. 959ರಲ್ಲ ಮುಕ್ತಾಯವಾಯಿತು. ಅದೇ ನಮಯದಲ್ಲ ಮುಖ್ಯ ರಜನೆಯು ಏಷ ವರ್ಣಗಳಲ್ಲಿ ನಂತರೂಣವಾಯಿತು. ಸೊಲೊಮೋನನು ಇನ್ನು ಹೆಡಮೂರು ವರ್ಣಗಳು ಅದರ ಹೆಚ್ಚಿನ ಭಾಗಗಳನ್ನು ಕಟ್ಟುವದರಲ್ಲಿ ಮುಂದುವರೆಸಿದನು ಇದಕ್ಕೆ ಸರಟಿ ಅರಮನೆಗಳನ್ನು ಮತ್ತು ಇತರ ರಾಜಪ್ರೇಭವದ ಕಟ್ಟಡಗಳನ್ನು ಸೇಲಿಸಿ ದೇವಾಲಯದ ನಂತಿರಣದ ಭಾಗವಾಗಿ ನಿಖಿಲ ಸೀದನು. ಈ ವೈಭವದ ಕಟ್ಟಡದ ನಿರ್ಮಾಣದ ಪರಿಣಾಮವಾಗಿ “ಶ್ರಾಜಿನ ಲೋಕದ ಅಧ್ಯಾತ್ಮರ್ಗಳು ಒಂದಾಯಿತು.” Nebuchadnezzar ರಾಜಜಿಂದ ತೀ.ಪ್ರೋ. 586ರಲ್ಲ ಈ ದೇವಾಲಯವು ನಾಶಹೊಂದಿತು (2 ಅರನುಗಳ 25:9).

ಬಾಬೇಲಾಗೆ ನೆರೆವಾನದ ನಂತರ, ಹೆಲಸಿಯ ಅರನನಾದ Cyrusನು ನೆರೆಯಾಗಿ ಬಂದ ಜನರನ್ನು ತಮ್ಮ ತಾಯಾನಾಡಿಗೆ ಮರಳಲು ಅನುಮತಿಸಿದನು. ನುಮಾರು ಬವತ್ತು ನಾಬಿರ ಯೆಹೂದ್ಯರು ಯೆಹೂದ ಮತ್ತು ಯೆರೂಳನಲೇಖಿಗೆ ತೀ.ಪ್ರೋ. 537ರಲ್ಲ ಹಿಂತಿರುಗಿದರು (ಇತ್ಯಾಯ 2:64, 65). Zerubbabelನ ನಾಯಕತ್ವದಲ್ಲಿ ಹೊದಾನ ಸ್ಥಳದಲ್ಲಿಯೇ ಜನರು ದೇವಾಲಯವನ್ನು ತುನ್ನಿಸಿ ನಿರ್ಮಾಣ ಮಾಡಿ ಹಿಂತಿರುತ್ತಾರೆ. ಯಜ್ಞವೇದಿಯ ಮತ್ತು ದೇವಾಲಯದ ಅಸ್ತಿವಾರವನ್ನು ಹಾಕಿದ ನಂತರ ನುಮಾರು ಇತ್ಯತ್ತು ವರ್ಣಗಳರೆಗೆ ಕೆಲನ

ನಿಂತುಹೋಯಲು. ಇದು ಹಗ್ಗಾಯ ಮತ್ತು ಜಿಕಯ್ ತ್ರಂಬಾದಿಯ ಎಜ್ಜುಲಕೆಯಂದಾಗಿ ಮತ್ತೆ ಶ್ರಾರಂಭವಾಯಲು (ಐಜನು 5:1; 6:14; ಜಿಕಯ್ 1:1). “ಎರಡನೆಯ ದೇವಾಲಯ” ನಿಹ “ಹುನಿಸಿ ನ್ಯಾಹಿತ ದೇವಾಲಯ” ಮತ್ತು “Zerubbabel ದೇವಾಲಯವೆಂದು” ಎಂದು ಕರೆಯಲ್ಪಟ್ಟಿತು, ಅದು ಕ್ರಿ.ಶ್. 516ರಷ್ಟು ನಂತರೂಣವಾಯಲು. ಅದು ಸೊಲೊವೋನನ ದೇವಾಲಯಕ್ಕಿಂತ ಕೆಳಮಂಟ್ಟದಲ್ಲಿದ್ದರೂ ಅದು ನುಮಾರು ಬಿದು ನೂರು ವರ್ಷಗಳ ಕಾಲ ಬಾಳಿತು, ಸೊಲೊವೋನನ ದೇವಾಲಯಕ್ಕಿಂತ ಒಂದು ನೂರು ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿತು ಮತ್ತು ಅದರ ನಂತರ ಬಂದ ದೇವಾಲಯಕ್ಕಿಂತ ದೀರ್ಘಕಾಲ ಬಾಳಿತು. ಈ ದೇವಾಲಯವು “ಜಗತ್ತಿನಾರ್ಥಂತ ಪ್ರಸಿದ್ಧವಾಗಿತ್ತು” ಎಂದು ವರ್ಣಿಸಲಾಗಿತ್ತು.²

ಯೇಸು ಮತ್ತಾಯ 24:1ರಷ್ಟು ನೂಚಿಸಿರುವ ದೇವಾಲಯ “ಮೂರನೆ ದೇವಾಲಯ,” ಅರನನಾದ ಹೇರೋದನ ಆಳ್ವಿಯ ಮೇಲೆಗೆ ಕಟ್ಟಲ್ಪಟ್ಟ ದೇವಾಲಯ ಹೇರೋದನ ಪುನಃ ಕಟ್ಟುವ ಕಾಯ್ ಯೋಜನೆಯು ಕ್ರಿ.ಶ್. 19ರಷ್ಟು ಶ್ರಾರಂಭವಾಯಲು.³ ಶ್ರಾರಂಭದ ಅತೀ ಹಲಬುದ್ಧ ನ್ಯಾಂಜ ಕಾಯ್ 1½ ವರ್ಷದಲ್ಲ ಮುಕ್ಕೂರುಯಾಯಲು ಮತ್ತು ಕಂಬಗಳ ನಾಲು ಮತ್ತು ಹೊರ ಶ್ರಾರಂಭದ ಕಾಯ್ ಮತ್ತೆ ಎಂಬು ವರ್ಷಗಳಲ್ಲ ಪೂರಣಗೊಂಡಿತು.⁴ ಆದಾಗ್ಯೂ ದೇವಾಲಯದ ನಂತೀಣದ ಕಾಯ್ ಯೇಸುವಿನ ನಮಯದಲ್ಲ ನಿಹ ಮುಂದುವರೆದಿತ್ತು (ಯೋಹಾನ 2:20). ವಾಸ್ತವಿಕವಾಗಿ, ನುಮಾರು ಕ್ರಿ.ಶ. 64ರವರೆಗೆ ನುಧಾರಣೆಯ ಕಾಯ್ಗಳ ಮುಂದುವರೆದಿದ್ದಷ್ಟು.⁵ ಈ ದೇವಾಲಯವು ರೋಮನ್ ಸ್ಯೇಸಿಕಲಿಂದ ಕ್ರಿ.ಶ. 70ರಷ್ಟು ನಾಶವಾಯಲು. Josephusನು ಈ ಕಟ್ಟಡದ ನೋಂದಯ ಚನ್ಸಿ ಅಧ್ಯಾತ್ಮಾಗಿ ವರ್ಣಿಸಿದ್ದಾನೆ:

ಈಗ ದೇವಾಲಯದ ಹೊರಗಿನ ಭಾಗಕ್ಕೆ ಮನುಷ್ಯನ ಮನಸ್ಸು ಮತ್ತು ಕಟ್ಟಗಳಗೆ ಆಳ್ವಿಯವನ್ನು ಉಂಟು ಮಾಡಲು ಏನು ಬೇಕಾಗಿರಿಲ್ಲ, ಯಾಕೆಂದರೆ ಅದು ಎಲ್ಲಿಡೆ ಬಹಳ ಭಾರವಾದ ಬಂಗಾರದ ಲೇಪನದಿಂದ ಹೊದಿಸಲ್ಪಟ್ಟದೆ, ಹೊದಲನೆಯ ನೂರ್ಯನ ಕಿರಣವು ಅದನ್ನು ಒತ್ತಾಯ ಮತ್ತು ಕಂಬಗಳನ್ನು ನೂರ್ಯನ ಕಿರಣಗಳಿಂದ ಹೇಗೆ ಬೇರೆಗೆ ತಿರುಗಿಸುತ್ತಾರೋ ಹಾಗೆ ತಿರುಗಿಸುವಂತೆ ಮಾಡುತ್ತದೆ. ದೇವಾಲಯವು ಅಪರಿಜಿತಲೆಗೆ ಅವರು ದೂರದಿಂದ ನೋಡುವಾಗ, ಹಿಮಭೂದಿತ ಬೆಳ್ಳದೊಂದಿಗೆ ಹಾದಿಯಲ್ಲ ಕಾಬುತ್ತದೆ, ಯಾಕೆಂದರೆ ಹೊತ್ತಿಯದೇ ಇರುವ ಅದರ ಭಾಗ ಅತ್ಯಂತ ಜಾಯಾದ ಬಳ್ಳದಿಂದ ಕೂಡಿದೆ.⁶

Talmudನಲ್ಲಿ, ದೇವಾಲಯ “ಲೋಕದ ಕಟ್ಟಿ” ಎಂದು ಕರೆಯಲ್ಪಟ್ಟಿದೆ. ಅದು ಹಿಂಗೆ ನಿಹ ಹೇಳುತ್ತದೆ. “ಯಾರು ಹೇರೋದನ ದೇವಾಲಯವನ್ನು ನೋಡಿಲ್ಲಪ್ರೋ ಅವರು ನುಂದರಬಾದ ಕಟ್ಟಡವನ್ನು ನೋಡಿರುವದೇ ಇಲ್ಲ.”⁷

ಶಿತ್ಯರನ್ನು ವಿಸ್ತೃಯಜ್ಞಿತರನ್ನಾಗಿ ಮಾಡಿದ ದೇವಾಲಯದ ಕಟ್ಟಡಗಳನ್ನು ಬಹುಶಃ ದೇವಾಲಯದ ಹೊರಗಿನ ಶ್ರಾರಂಭದಲ್ಲ ನುತ್ತಲು ಇರುವ ಕಂಬಗಳನ್ನು ಉಲ್ಲೇಖ ಸಿರಬಹುದು. ಹೇರೋದನ ಇವುಗಳನ್ನು ದೇವಾಲಯವು ನಿಂತಿರುವ ಅಸ್ತಿವಾರದ ಅಳತೆಯನ್ನು ದ್ವಿಗುಣಗೊಳಿಸಿದಾಗ ಕಟ್ಟಿಸಿದನು.⁸ Josephus ರವರು ಹಿಂಗೆ ಬರೆಯಿತ್ತಿದ್ದಾರೆ, “ಆತನು ನಂತರೂಣ ದೇವಾಲಯವನ್ನು ಬಿಳಾಲವಾದ ನನ್ನಾಗಿ ಮರಪನ್ನು ಒಳಗೊಂಡಿರುವ ... ಮತ್ತು ಅತನು ಇದರ ಮೇಲೆ ಹಿಂದೆ ಹಾಕದಿರುವವನ್ನು ದೊಡ್ಡ ಹೊತ್ತದೆ ಹಣವನ್ನು ವ್ಯಯಮಾಡಿದನು ಅತನು ದೇವಾಲಯವನ್ನು ಎಷ್ಟು ಶೈಲಷ್ಟುವಾಗಿ ಅಲಂಕರಿಸಿದನೆಂದರೆ ಅವನು ಮಾಡಿದಂತೆ ಯಾರು ಮಾಡಲ್ಲ.”⁹ Philo ರವರು ನಿಹ ನಮಗೆ ಒಂದು ವರ್ಣನೆಯನ್ನು ಒದಗಿಸಿದ್ದಾರೆ:

ದೇವಾಲಯ ಹೊರಗಿನ ಶ್ರಾಂಗ, ಅಳ್ಳದ ಮತ್ತು ಅಗಲದಲ್ಲಿ ಬಹಕ ವಿಶಾಲವಾದದ್ದು. ಕೇಂದ್ರೀಗಳನ್ನು ಅರ್ಪ್ಯಂತ ಬೆಲೆಭಾಜುವ ಲಿತೆಯಲ್ಲಿ ಬಲಪಡಿಸಿದನು. ಪ್ರತಿಯೊಂದಕ್ಕೆ ಏರಡು ಮೊಗನಾಗೆಗಳನ್ನು ಕಟ್ಟಿ ಉತ್ತಮವಾದ ಕಟ್ಟಗೆ ಮತ್ತು ಕಲ್ಲುಗಳ ನಲಕರಣೆಯೊಂದಿಗೆ ಅಲಂಕರಣಿಸಿದ್ದನು ಮತ್ತು ಎಲ್ಲ ಬಿಧಿ ಸಮೃದ್ಧಿಯಾದ ಒದಗಿಸುವಿಕೆ ಮತ್ತು ಹೆಚ್ಚಿ ನಿರ್ಬಂಧರಾದ ಕೆಲಸಗಾರರು ಮತ್ತು ಮೇಲ್ಬಾಜಾರಕರು ಹಲಿಶ್ರಮವಹಿಸಿ ಮೇಲ್ಬಾಜಾರಕೆಯನ್ನು ಮಾಡುತ್ತಿದ್ದರು. ಆದರೆ ಒಳಗಿನ ಶ್ರಾಂಗಗಳು ಅಷ್ಟುಂದು ವಿಶಾಲವಾಗಿರಲ್ಲ ಮತ್ತು ಕಟ್ಟಡದ ಶೈಲಿ ಮತ್ತು ಅಲಂಕಾರ ತಂಬಾ ನರಭಾಗಿತ್ತು, ಮತ್ತು ಮಧ್ಯದಲ್ಲಿ ದೇವಾಲಯವೇ ಇತ್ತು ವಣಿಸಲು ಅನಾರ್ಥಿಕಾದವು ನುಂದರಾಗಿತ್ತು.¹⁰

ದಕ್ಷಿಣ ಭಾಗದ ಕಂಬಗಳ ನಾಲು, ರಾಜ ಚೈತ್ಯವದ ಶ್ರಾಂಗ ಎಂದು ಹೆಸರಾಗಿದೆ, ಅದು ಬಹಕ ಪ್ರಭಾವಶಾಲಾಯಾಗಿದೆ. ಅದನ್ನು ಸುದೀರ್ಘವಾಗಿ ವರಣಿಸಿದ ನಂತರ ಯೋಳನೆಹನ್ನು ಹೀಗೆ ಹೇಳುತ್ತಾರೆ, “ಇಂಥಹದ್ದನ್ನು ನಾನು ನೋಡೆಯಲ್ಲ, ಇದು ನಂಬಲನಾರ್ಥಿವಾಗಿದೆ ಮತ್ತು ಇಂಥಹದ್ದನ್ನು ನೋಡಿದವರಿಗೆ ಇದು ಬಿಂಳಿಕಾದ ಆಜ್ಞೆಯವನ್ನು ಉಂಟುಮಾಡುತ್ತದೆ.”¹¹ ಅದುದಲಿಂದ, ಅಷ್ಟುತವಾದ ದೇವಾಲಯದ ಕಟ್ಟಡವನ್ನು ಶಿಷ್ಯರು ಅನೇಕಾವರ್ತೆ ನೋಡಿದರು ಯೇಣು ಎತ್ತಿ ತೋಲಿಸಿದ ಸಿಜಾಂಶ ಆಜ್ಞೆಯ ಕರವಾದದ್ದೇನಲ್ಲ.

ವಜ್ನನ 2. ಕಟ್ಟಡದ ಕುಲತು ಅವರ ಮೆಚ್ಚಿಕೆಗೆ ಪ್ರತ್ಯೇತರವಾಗಿ ಯೇಣು, ಇವುಗಳನ್ನೇಲ್ಲ ನೋಡುತ್ತಿರುತ್ತಾರೆ. ಇಲ್ಲಿ ಕಾಳಿನ ಮೇಲೆ ಕಲ್ಲು ಉಜಿಯುವದಿಲ್ಲ, ಎಲ್ಲಾ ಕೆಡಪಲ್ಲಿಡುವದು ಎಂದು ನಿಂದಿಗೆ ನೆರ್ವವಾಗಿ ಹೇಳುತ್ತೇನೆ ಅಂದನು. ಕರೆನು ತನ್ನ ಶಿಷ್ಯರಿಗೆ ಯಾವುದೋ ಅನಾಹತ ನಂಭಿನಿಂಬಳಿಕೆಯ ಎಂಬುದನ್ನು ಗಮನಿಸಬೇಕು ಎಂದು ಹೇಳುತ್ತಾನೆ. ಆತನು ದೇವಾಲಯದ ಸಂಕೀರ್ಣದ ನಾಶನವನ್ನು ನಾಜಿಸುತ್ತಾನೆ. “ಇಲ್ಲಿ ಕಾಳಿನ ಮೇಲೆ ಕಲ್ಲು ಉಜಿಯುವದಿಲ್ಲ” ಎಂಬ ವಾಕ್ಯ ಭಾಗವು “ಕಟ್ಟಡದ ಪ್ರತ್ಯೇತಿಯನ್ನು ತಿರುಪು ಮುರುಪು ಮಾಡುತ್ತದೆ.”¹²

ಹೇರೋದನ ಕೆಲಸಗಾರರು ಉಪಯೋಗಿಸಿದ ದೊಡ್ಡ ಅಳತೆಯ ಕಲ್ಲುಗಳನ್ನು ಹಳಗಣಿಸಿ ಯೇಣುವಿನ ಭಿಬಿಷ್ಯವಾಣಿ ಶಿಷ್ಯರಿಗೆ ನಂಬಲಾನಾರ್ಥಿವಾಗಿತ್ತು ಎಂಬುದು ನಿಸ್ಪಂಶಯಾಗಿದೆ. ಇವುಗಳಲ್ಲಿ ಕೆಲವನ್ನು ಹೊರಗಿನ ಗೊಳಿಗೆಗೆ ನುಮಾರು 100ಟನ್ ತಾಕದವು ಭಾರವಿರುವವರಿಗಳನ್ನು ಉಪಯೋಗಿಸಲಾಗಿದೆ. ಈ ಗಜಗಾತ್ರದ ಏಕಸ್ತಂಭಗಳನ್ನು ಕಲ್ಲುಗಳಿಗಳಿಂದ ನಾಗಾಣಿಕೆ ಮಾಡಲು ಹಲವು ಬಿಧಾನಗಳನ್ನು ಉಪಯೋಗಿಸಿದ್ದಾರೆ: (1) ಅಡ್ಡಣಿಗೆ ನಹಾಯಿದಿಂದ ಇವುಗಳನ್ನು ಏಲಿನುತ್ತಿದ್ದರು, (2) ಅವುಗಳಿಗೆ ರೈಲು ಹೋಗಿಗಳಿಂತೆ ಜರ್ಗರಿಗಳನ್ನು ಜೋಡಿಸುವದರ ಮೂಲಕ (3) ಅವುಗಳ ನುತ್ತತೆಯ ನುತ್ತಲೂ ಜರ್ಗರಿಗಳನ್ನು ಹಾಕುವದರ ಮೂಲಕ, ಮತ್ತು (4) ಅವುಗಳ ಕೆಳಗೆ ಕಟ್ಟಗೆ ತಂಡುಗಳನ್ನು ಇಡುವದರ ಮೂಲಕ, ಹಲವು ಜೊಡಿ ಎತ್ತರಿಗಳನ್ನು ಜೋಡಿಸಿ ಕಟ್ಟಿ ಪ್ರತಿಯೊಂದು ಬಾರವಾದ ಕಲ್ಲುಗಳನ್ನು ಎಳೆಯಲು ಅಳಿಸಿದೆ. ಮತ್ತು ಕಟ್ಟಿದ ಕಾರ್ಯ ಮುಗಿದ ನಂತರ ಅದನ್ನು ತೆಗೆದುಬಿಡುತ್ತಿದ್ದರು. ಮತ್ತು ಕಟ್ಟಿದ ಕಾರ್ಯ ಮುಗಿದ ನಂತರ ಅದನ್ನು ತೆಗೆದುಬಿಡುತ್ತಿದ್ದರು.

ಯೋಳನೆಹನ್ನು ರವರು ಹೀಗೆ ವರದಿ ಮಾಡುತ್ತಾರೆ, ಕ್ರಿ.ಶ. 70ರಿಳ್ಲಿ ಹೋಮಾ ಸ್ವೇಚ್ಛಿಕರು ದೇವಾಲಯದ ಗೊಳಿಯನ್ನು ಕಟ್ಟಿಗೆಯ ತಂಡಿಸಿಂದ ಒಂದೇ ನಂಬನೇ ಹೊಡಿಯೆವದರ ಮೂಲಕ ಉತ್ತರದ ಬಾಗಿಲನಾಲ್ಕರು ಹೊರಗಿನ ಕಲ್ಲುಗಳನ್ನು ತೆಗೆದರು. ಸ್ವಲ್ಪಮಟ್ಟಿಗೆ ಜಯವನ್ನು ಹೊಂದಿ, ಅವರು ಸ್ಥಂಭಗಳನ್ನು ಏಟಿಯ ಮೂಲಕ ಹತ್ತಿದರು. ಅವರು ತಮ್ಮ ಸ್ವೇಚ್ಛಾಪು ಯೆಹೂದ್ಯರು ಹಿಮ್ಮೇಚ್ಚಿಸಿರುವದನ್ನು ನೋಡಿದಾಗ, Titusನು ದೇವಾಲಯದ ಸಂಕೀರ್ಣವನ್ನು ಬೇಧಿಸುವದಕ್ಕಾಗಿ ಬಾಗಿಲಗಳಿಗೆ ಬೆಂಕಿಯನ್ನು ಹಜ್ಜಬೇಕೆಂದು ಆಜ್ಞೆಯನ್ನು ನೀಡಿದನು. ಬೆಂಕಿಯ ಬಾಗಿಲನಿಂದ ಸ್ಥಂಭಗಳಿಗೆ ಹರಡಿತು. ಇದು ಸ್ವೇಚ್ಛಾಕ್ಕೆ ದೇವಾಲಯದ

ವೇದಿಕೆಗೆ ತ್ರುವೇಶಿನಲು ಮಾರ್ಗಮಾಡಿಕೊಟ್ಟತು. ಅದಾಗ್ಯೂ, ಬಹಳ ತ್ರಯಾನದಿಂದ ಬೈಷಣಿನು ದೇವಾಲಯವನ್ನು ರಚಿಸುವದಕ್ಕಾಗಿ ಬೆಂಕಿಯನ್ನು ನಂದಿಸಬೇಕೆಂದು ಅಜೀಯನ್ನು ನಿಡಿದನು. ಅದಾಗ್ಯೂ, ಬೆಂಕಿಯಾ ಯಂತ್ರ ನಡೆಯಲ್ಲಿರುವ ಹಾಗೆ ಹರಡಿಕ್ಕೆ ಖಾರಂಭಿಸಿತು ಕೆಲವು ಸ್ನೇಹಿಕರು ಉದ್ದೇಶಪೂರ್ವಕವರು ಎಂಬಿನ ಅಂತಾನಗಳಾಗೆ ಮತ್ತು ದೇವಾಲಕ್ಕೆ ಬೆಂಕಿಯನ್ನು ಹಜ್ಜಿದರು.¹³ ನಹಜವಾಗಿ, ಬೆಂಕಿಯಲ್ಲ ಉಳಿದಿರುವ ಕಲ್ಲುಗಳು ಜಯಿವಿಲರಾದ ಸ್ನೇಹಿಕರಿಂದ ಕೆಡವಲ್ಪಟ್ಟವು.

ಯೇಸುವಿನ ಭಬಿಷ್ಯವಾಣಿಯ ಮಾತುಗಳು ತ್ರಿಯೋಂದು ಕಲ್ಲುಗಳು ಒಂದರ ಕೆಂಗಿಂದ ಇನ್ನೆಂದನ್ನು ತೆಗೆದುಹಾಕುವದು ಅವಶ್ಯವಾಗಿದೆ ಎಂದಲ್ಲ; ಬೆಂಕಿಯೋಂದು ಆದ ದೇವಾಲಯದ ನಾಶನ ಈ ಮಾತನ್ನು ನರವೇಲನ್ನತ್ತದೆ (ನೋಡಿಲ 22:7). ದೇವಾಲಯದ ಮೇಲನ ಭಾಗವು ನಾಶವಾದಾಗ, ಹೇಳೋದನ ಕೆಲಸಗಾರರು ಉಪಯೋಗಿಸಿದ ದೊಡ್ಡ ಕಲ್ಲುಗಳ ಪಕ್ಷಿಮದ ಗೊಳಿಯ ಮೇಲೆ ಇನ್ನು ಕಂಡುಬರುತ್ತಿದ್ದವು. ಇದನ್ನು “ಗೊಳಾಟದ ಗೊಳಿ” ಎಂದು ನಹ ಕರೆಯುತ್ತಾರೆ. ಇದು ಹಿಡಿದಿಟ್ಟುಕೊಂಡಿರುವ ಗೊಳಿ ದೇವಾಲಯದ ಅಂಚನ್ನು ವಿಸ್ತೃಲಿಸುವದಕ್ಕಾಗಿ ಕಟ್ಟಲ್ಪಟ್ಟಾಗಿತ್ತು.

ಯೇಸು ದೇವಾಲಯದ ನಾಶನ ಹಾಗೆಗೆ ದಂಡನೆ ಎಂದು ಬೋಧಿಸಿದನು. ಆದುದಲಿಂದ, ಹೇಳೋದನ ದೇವಾಲಯದ ನಾಶನ ಕ್ರಿ.ಪೂ. 51ರಿಱ್ಲ ಸೊಲೊವೋನನ ದೇವಾಲಯದ ಆದ ಫರ್ತನ ಮುಧ್ಯದಲ್ಲ ಅತ್ಯಂತ ನಿಕಟವಾದ ನಮೂನತೆಯಾದೆ. Douglas R. A. Hare ರವರು ಯೇಸುವನ್ನು ದೇವಾಲಯದ ನಂತರಣ ನಾಶನದ ಭಬಿಷ್ಯವಾಣಿಯಿಂದಾಗಿ “ನಂತರ ದಿನಗಳ ಯೆರಬೀಯಿನಿಗೆ” ಹೋಗಿಸುತ್ತಾರೆ.¹⁴ ಕ್ರಿಸ್ತನು ತ್ರಾಂಗಿನ ಹೇಳಿದಂತೆಯೇ, ದೇವಾಲಯದ ನಾಶನದ ಶುಲಕ ಮಾತನಾಡುತ್ತಾನೆ (ಯೆರಬೀಯ 7:14; 26:6, 18; ಬೀಳನು 3:12). ಬಿಶಿಷ್ಟವಾಗಿ ಅನೇಕ ಯೆಹೋದ್ಯರ ಕ್ರಿ.ಶ. 70ರ ನಾಶನವನ್ನು ದೇವರ ನಾಯಿತೆಷ್ಟು ಎಂದು ದೃಷ್ಟಿಸಿದ್ದರು.¹⁵ ಯೇಸು ದೇವಾಲಯದ ಅಂಥಹರನದ ಭಬಿಷ್ಯವಾಣಿಯನ್ನು ಹೇಳಿದ್ದಾಗ್ಯೂ, ಆದಿ ನಭೆ ಅದನ್ನು ಕೂಡಿಬರುವ ಸ್ಥಳವನ್ನಾಗಿ ಉಪಯೋಗಿಸುವದಕ್ಕೆ ಹಿಂಜಲಿಯಾಲ್ಲ (ಅಶೋನ್ತಲರ ಕೃತ್ಯಾಗಳ 2:46; 3:1, 11). ಯೆಹೋದ್ಯ ಕೈಸ್ತರು ಅಲ್ಲಿಗೆ ಹೋಗುವದನ್ನು ಮುಂದುವರಿಸಿದರು (ಅಶೋನ್ತಲರ ಕೃತ್ಯಾಗಳ 21:26, 27), ಬಹುಶಃ ಆದರ ನಾಶನದ ನಮಯ ಹತ್ತಿರವಾಗುವವರಿಗೆ ಹೋಗಿರಬಹುದು.

ಶಿಷ್ಯರ ಪ್ರಶ್ನೆಗಳು (24:3)

³ಬಿಜಕ ಅತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕೂತಿದ್ದಾಗ ಶಿಷ್ಯರು ಅತನ ಬಿಜಗೆ ತ್ರೈಲೆಕವಾಗಿ ಬಂದು-ಆದು ಯಾವಾಗ ಅಗುವದು? ನಿಂತು ತ್ರೈಷ್ಣಾಗುವದಕ್ಕೂ ಯುಗಾದ ನಮಾತ್ಮಿಗೂ ನೂಡಿಸೆಯೇನು?

ವಜನ 3. ದೇವಾಲಯದ ದೃಶ್ಯದಿಂದ ಎಣ್ಣೆಯ ಮರಗಳ ಗುಡ್ಡಕ್ಕೆ ಬದಲಾಗುತ್ತದೆ, ಯೆರಾನಲೇಬಿನ ಶೂವರು ಕಿಂಧೂನೋ ಕಳಿಪೆಯಾಂದ ಅಜೆಗೆ (ನೋಡಿಲ ವ್ಯಾಖ್ಯಾನ 21:1). ಯೆಹೋದ್ಯತೇರ ಘಡುಗಳಿಗೆ ಬರೆಯುತ್ತ ಮಾರ್ಕನು ಎಣ್ಣೆಯ ಮರಗಳ ಗುಡ್ಡವು “ದೇವಾಲಯದ ಎದುಲನಿಜ್ಞದೆ” ಎಂದು ವಿವರಿಸುತ್ತಾನೆ (ಮಾರ್ಕ 13:3). ಯೇಸು ಮತ್ತು ಅತನ ಹಿಂಬಾಲಕರು ಈ ಸ್ಥಳದಿಂದ ದೇವಾಲಯದ ಮತ್ತು ನಂತರಣ ಹಣ್ಣಿದ ವಿಹಂಗಮ ನೋಬರವನ್ನು ವಿಳುವಿನಿಂತು ದಾಗಿತ್ತು: ಈ ಸ್ಥಳದಿಂದ ಕಾಣುವ ದೃಶ್ಯ ಮತ್ತು ಪ್ರಕಟನೆಯ ನಾಹಿತ್ಯಕ್ಕೆ ಇರುವ ನಂಬಂಧ (ಜೀಕಯು 14:4). ಇದನ್ನು ಯೆರಾನಲೇಬಿನ ಅಂಥಹರನದ ಮತ್ತು ಎಲ್ಲಾ ನಂಗತಿಗಳ ಅಂತ್ಯದ ಶುಲಕ ಮಾತನಾಡಲು ನಮುಂಜನವಾದ ಸ್ಥಳವಾಗಿತ್ತು.

ಯೇನು ಕೂತುಕೊಂಡಿದ್ದಾನೆ, ಗುರುವಿನ ನಾಮಾನ್ಯ ಭಂಗಿಯಲ್ಲ (5:1; 13:2; 23:2; 26:55), ಶಿಷ್ಯರು ಅತನ ಬಿಗೆ ಶ್ರೇಷ್ಠರಾಗಿ ಬಂದರು. ಮಾತನು ಇದನ್ನು ಸಿಧಿಜ್ಞವಾಗಿ ಹೇಳುತ್ತಾನೆ, ಅವರು ಹೇತು, ಅಂದ್ರೇಯ, ಯಾಕೋಬ ಮತ್ತು ಯೋಹಾನ (ಮಾತನ 13:3). ಈ ನಾಲ್ಕು ಜನರು ಯೇನು ಅಯ್ಯುಕೊಂಡ ತ್ರಥಮ ಶಿಷ್ಯರಾಗಿದ್ದರು (4:18-22). ಅವರಲ್ಲ ಕಸಿಷ್ಟ ಮೂರು ಜನರು ಅತನ ಆತ್ಮೀಯ ಶಿಷ್ಯರಾಗಿದ್ದರು (ನೋಡಿಲ ವ್ಯಾಪ್ಯಾನ 17:1). ಈ ಜನರು ಅತನನ್ನು ವೀಕಾಂತದಳ ದೇವಾಲಯದ ನಾಶನದ ಅತನ ಪ್ರವಾದನೆಯ ಕುಲತಾಗಿ ಪ್ರಶ್ನಿಸಿದರು. ಅದು ಯಾವಾಗ ಆಗುವದು? ನಿಂತು ಶ್ರವ್ಯಾಸಾಗುವದಕ್ಕೂ ಯುಗರೆ ನಮಾತ್ಮಿಗೂ ನೂಜನೆಯೇನು? ಎಂದು ಅವರು ಕೇಳಿದರು. ಅವರು ಎರಡು ಶ್ರೀಗಂಗನ್ನು ಕೇಳಿದರೆಂದು ರೀತೆ ಮೂಲಗ್ರಂಥ ನೂಜಿನುತ್ತದೆ. ಶಿಷ್ಯರು ಹೊದಲು, “ಈ ನಂಗತಿಗಳು ಯಾವಾಗ ನಡೆಯುವದು ಎಂಬುದನ್ನು ನಮಗೆ ಹೇಳು?” ಎಂದು ಕೇಳುತ್ತಾರೆ. ಈ ಶ್ರೀದೇವಾಲಯದ ನಾಶನವನ್ನು ಉಲ್ಲೇಖನುತ್ತದೆ. “ಈ ನಂಗತಿಗಳು” ಈ ಅಧ್ಯಾಯದಲ್ಲಿ ಉಪಯೋಗಿಸಿದ ಹ್ರಾಮುಖ್ಯವಾದ ವಾಕ್ಯಾಗಂಗವಾಗಿದೆ ಮತ್ತು ಇದು ನಾಮಾನ್ಯವಾಗಿ ಯೇರಣಣಲೇಬಿನ ಅಂಥತನದೊಂದಿಗೆ ನಂಬಂಧ ಹೊಂದಿದೆ. ಇದರೊಳಗೆ, ಶಿಷ್ಯರು “ನೀವು ಶ್ರವ್ಯಾಸಾಗುವದರ ಮತ್ತು ಯುಗರೆ ನಮಾತ್ಮಿಗೆ ನೂಜನೆ ಏನು?” ಎಂದು ಕೇಳುತ್ತಾರೆ. ಕ್ರಿಸ್ತನ “ಬರೋಣ” ಮತ್ತು “ಯುಗರೆ ನಮಾತ್ಮಿ” ಎರಡು ವ್ಯಾಕರಣಬದ್ಧವಾಗಿ ಜೋಣಣಯಾಗಿದೆ.¹⁶ ಅದುದಲಿಂದ ಅವಶ್ಯವಾಗಿರುವದು “ಒಂದು ನೂಜನೆ.” ಶಿಷ್ಯರು ನಂಭಜವಾಗಿ ಇವೆರಡು ನಂಗತಿಗಳು ಒಂದೇ ನಮಯದಲ್ಲ ನಂಭಬಿನುವಷ್ಟು ಎಂದು ಗ್ರಹಿಸಿಕೊಂಡಿದ್ದರು.

“ಬರುತ್ತಾನೆ” (parousia) ಎಂಬುದಕ್ಕೆ ರೀತೆ ಹೆಚ್ಚಿಸ್ತವಾಗಿದೆ. ಇದು “ಹೊದಲನೆಯ ಹಂತದಲ್ಲ ನಮಕ್ಕುಮು” ಬರುವದನ್ನು ಉಲ್ಲೇಖನುವದಾಗಿದೆ.¹⁷ ಆದಾಗ್ಯಾ, ಹದಕ್ಕೆ ಹೆಚ್ಚಿ ತಾಂತ್ರಿಕ ಅರ್ಥವಿದೆ. ರೀತೆ ನಾಹಿಕ್ಯದಲ್ಲ parousia ಅತನ ಬಲವನ್ನು ತ್ರಂತಿಸುತ್ತದೆ. ಇದ ರೊಳಗೆಗೆ, ಇದು ಹೆಚ್ಚಿನ ನ್ಯಾನಬಿರುವ ಅಧಿಕಾಲಿಯ ಬೆಣ್ಣಯನ್ನು ಉಲ್ಲೇಖನಬಹುದು, ಅರನ ಅಧ್ಯಾತ್ಮಾ ನಾವರೂಪ ತನ್ನ ಹೇಳತಕ್ಕೆ ಬೇರಿ ನಿಳುವದು.¹⁸ ಕ್ರಿಸ್ತನ ಎರಡನೆಯ ಬರೋಣವನ್ನು ಪರಿಗಣಿಸಿದಾಗ ಈ ಎರಡು ವ್ಯಾಪ್ಯಾನಗಳು ವಿಕರಾಲದಲ್ಲ ನಂಭಬಿನುವಂತೆ ಕಾಣುತ್ತವೆ. ಅತನು ದೃಬಿಕಣಾದ ದೇವತನಮಾರನು ಅಲ್ಲದೇ ರಾಜಧಿರಾಜನು ಕರ್ತಾಂಥಿತರನು ಅಗಿದ್ದಾನೆ. ಅತನು ನಂದ್ಯದ ನಮಯದಲ್ಲ ಮರೆಯಾಗಿದ್ದಾಗಲೂ, ಅತನು ನಂಭರಣ ಮಾನವ ಕುಲಕ್ಕೆ ತ್ರಂತಿಸಿಕೊಳ್ಳುತ್ತಾನೆ ಮತ್ತು ತನ್ನ ಬಲವನ್ನು ನಾಗ್ಯಯತ್ತೆನ್ನಲ್ಲಿ ತ್ರಂತಿಸುವವನಾಗಿದ್ದಾನೆ. ಅತನು ಬರೋಣ ನಿಜವಾಗಿಯ ಅತನ ನಂಜಗನ್ತು ಹಿಂಬಾಲಕರಲ್ಲ ಅತನ ಶುನಸ್ತೇಯ ಶಾರಂಭದ ಹಂತವಾಗಿದೆ. Parousia ಎಂಬ ಹದವನ್ನು ಹಲವು ಭಾಲ ಈ ಅಧ್ಯಾಯದಲ್ಲ ಉಪಯೋಗಿಸಲಾಗಿದೆ (24:3, 27, 37, 39). ಇದು ಹೊನ ಒಡಂಬಡಿಕೆಯ ಇನ್ವಿಟರ ಬರಹಗಳಲ್ಲ ಯೇನುವಿನ ಬರೋಣದಲ್ಲ ಕಂಡುಬರುತ್ತದೆ (1 ಕೊಲಂಧ 15:23; 1 ಫೆನಲೇನಿಕ 2:19; 3:13; 4:15; 5:23; 2 ಫೆನಲೇನಿಕ 2:1, 8; ಯೋಹಾನ 5:7, 8; 2 ಹೇತು 1:16; 3:4; 1 ಯೋಹಾನ 2:28).

“ಯುಗರೆ ನಮಾತ್ಮಿ” ಎಂಬ ವಾಕ್ಯಭಾಗ ಮತ್ತಾಯನ ನುವಾತೇಯಲ್ಲ ಬದು ಬಾಲ ಬರುತ್ತದೆ (13:39, 40, 49; 24:3; 28:20; ನೋಡಿಲ ಇಜ್ಞಾಯ 9:26). ಈ ಎಲ್ಲಾ ನಂಭವರಗಳಲ್ಲ, ಇದು ನಿಜವಾಗಿಯ ಯುಗರೆ ನಮಾತ್ಮಿಯೆಂದು ಅರ್ಥಕೊಳ್ಳುತ್ತದೆ ಕೇವಲ ಯೇಹಾದ್ವರ ಅರ್ಥಕರೆಯ ಅರ್ಥವಾ ಹೋಣೆಯ ಧರ್ಮಶಾಸ್ತ್ರದ ಅಂತ್ಯವಲ್ಲ.

ಟಿಪ್ಪಣಿಗಳು

¹ नेहादिल Philo *Special Laws* 1.14. ²2 Maccabees 2:22. ³Josephus *Wars* 1.21.1.

⁴Josephus *Antiquities* 15.11.6. ⁵Ibid., 20.9.7. ⁶Josephus *Wars* 5.5.6. ⁷Talmud *Baba Bathra* 4a. ⁸Jack P. Lewis පෙර ගම්සියිදේීනේදර, “දේවාලයුද කංජකීය තුදේලැ Athens නළුරුව Acropolis ගිංලු එරඳු ජපු ඩිනුරාධාරියි” (Jack P. Lewis, *The Gospel According to Matthew*, Part 2, The Living Word Commentary [Austin, Tex.: Sweet Publishing Co., 1976], 120). ⁹Josephus *Antiquities* 15.11.3; නොඳා 15.11.5. ¹⁰Philo *Special Laws* 1.13. Philo’s පෙර නොසියිදු “ඇජ්ගේ න්‍යුතුවික්” මුදුකාරි බිජේකාරියුව පැජින සූර්යඛවාරියි, අදනු යාක්ජලග්ගේ, ප්‍රතායෝගි තුරුක්ෂලාගේ, මතු ප්‍රතායෝගියාන මහිජායිලාගේ පාද මාදලාරියු,

¹¹Josephus *Antiquities* 15.11.5. ¹²Ronald A. Hagner, *Matthew 14-28*, Word Biblical Commentary, vol. 33B (Dallas: Word Books, 1995), 688; ହାଗ୍ଗେଇ ହାଗ୍ଗେଇ Haggai 2:15.

¹³Josephus *Wars* 6.4.1-8. ¹⁴Douglas R. A. Hare, *Matthew*, Interpretation (Louisville: John Knox Press, 1993), 273. ¹⁵Josephus *Wars* 6.5.3, 4; Talmud *Shabbath* 119b; *Yoma*

¹⁶John Knox Press, 1993), 275. ¹⁷Josephus *Wars* 6.5.3, 4; Talmud Shabbat 119b, 10ma 9b. ¹⁸ଶ୍ରୀକାନ୍ତିଲ୍ଲ ବାରୁଦାରୁ ମୁକୁଟ୍ ଏଇହଙ୍କଣ୍ଠେ ବିପରୀତ ଉପରେ ଲାଜପଦପୁ ରାଜ୍ୟଭାରତ ମାନୁଷଙ୍କରେ ଦେଇଛନ୍ତିରେ. ¹⁹Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 780. ²⁰Ibid, 780-81.